



ಚಗಟೆ ಸೊಪ್ಪಿನ ಪಕೋಡ

ಮಾಡೋದು ಹೇಗೆ?

ಹೆಸರುಬೇಳೆಯನ್ನು ಮಿಕ್ಸಿಯಲ್ಲಿ ತರತರಿಯಾಗಿ ರುಬ್ಬಿ ಮಿಕ್ಸಿಂಗ್‌ಬಾಲ್‌ಗೆ ಹಾಕಿ. ಇದಕ್ಕೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಒಂದೊಂದಾಗಿ ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಪಕೋಡ ಹಿಟ್ಟಿನ ಹದಕ್ಕೆ ಆಗುವಂತೆ ನೀರು ಸೇರಿಸಿ, ಕಾದ ಎಣ್ಣೆಯಲ್ಲಿ ಕರಿಯಿರಿ.

ಎನೇನು ಬೇಕು?

- ಹೆಚ್ಚಿದ ಚಗಟೆ ಸೊಪ್ಪು ಒಂದು ಕಪ್
- ನೆನೆಸಿದ ಹೆಸರುಬೇಳೆ ಅರ್ಧ ಕಪ್
- ಮೂಲಂಗಿ ತುರಿ ಅರ್ಧ ಕಪ್
- ಹೆಚ್ಚಿದ ಕೊತ್ತಂಬರಿ ಸೊಪ್ಪು ಆರು ಚಮಚ
- ಈರುಳ್ಳಿ ಎಂಟು ಚಮಚ
- ಹೆಚ್ಚಿದ ಹಸಿಮೆಣಸಿನಕಾಯಿ ಮೂರು
- ಇಂಗು ಅರ್ಧ ಚಮಚ, ಉಪ್ಪು ರುಚಿಗೆ
- ಅಮ್‌ಚೂರ್ ಪೌಡರ್ ಒಂದು ಚಮಚ
- ಚಾಟ್‌ಮಸಾಲ ಒಂದು ಚಮಚ
- ಶುಂಠಿ ಬೆಳ್ಳುಳ್ಳಿ ಪೇಸ್ಟ್ ಎರಡು ಚಮಚ
- ಕಾನ್‌ಫ್ಲೂರ್ ಎರಡು ಚಮಚ
- ಕಡ್ಡೆಹಿಟ್ಟು ಒಂದು ಕಪ್
- ಚಿರೋಟಿ ರವೆ ನಾಲ್ಕು ಚಮಚ
- ಕೆಂಪು ಮೆಣಸಿನಕಾಯಿ ಒಂದು ಚಮಚ
- ರಸಂ ಪುಡಿ ಎರಡು ಚಮಚ



ಸುವರ್ಣಗಡ್ಡೆ ಗಿಡದ ಎಲೆಯ ಪಕೋಡ

ಮಾಡೋದು ಹೇಗೆ?

ಮಿಕ್ಸಿಂಗ್ ಬಾಲ್‌ನಲ್ಲಿ ಅಕ್ಕಿಹಿಟ್ಟು, ಕಡ್ಡೆಹಿಟ್ಟು ಮತ್ತು ಚಿರೋಟಿ ರವೆ ಇವುಗಳನ್ನು ಚೆನ್ನಾಗಿ ಮಿಶ್ರಮಾಡಿ. ಇದಕ್ಕೆ ಇಲ್ಲಿ ತಿಳಿಸಿದ ಎಲ್ಲಾ ಮಸಾಲ ಪುಡಿಗಳನ್ನು ಸೇರಿಸಿ ಮಿಶ್ರಮಾಡಿ. ಈಗ ಇದಕ್ಕೆ ಹೆಚ್ಚಿದ ಈರುಳ್ಳಿ ಮತ್ತು ಎಲ್ಲಾ ಸೊಪ್ಪುಗಳನ್ನು ಸೇರಿಸಿ ಮಿಶ್ರಮಾಡಿ. ನೀರು ಸೇರಿಸಿಕೊಂಡು ಪಕೋಡ ಹಿಟ್ಟಿನ ಹದಕ್ಕೆ ಕಲಸಿಕೊಂಡು, ಕಾದ ಎಣ್ಣೆಯಲ್ಲಿ ಕೆಂಪಗೆ ಕರಿಯಿರಿ.

ಎನೇನು ಬೇಕು?

- ಸುವರ್ಣಗಡ್ಡೆ ಗಿಡದ ಚಿಗುರು ಎಲೆಗಳು ಒಂದು ಕಪ್
- ಹೆಚ್ಚಿದ ಕೊತ್ತಂಬರಿಸೊಪ್ಪು ಆರು ಚಮಚ
- ಹೆಚ್ಚಿದ ಕರಿಬೇವು ನಾಲ್ಕು ಚಮಚ
- ಹೆಚ್ಚಿದ ಕ್ಯಾಬೇಜ್ ಆರು ಚಮಚ
- ಹೆಚ್ಚಿದ ಈರುಳ್ಳಿ ಆರು ಚಮಚ
- ಹಸಿಮೆಣಸಿನಕಾಯಿ ಎರಡು
- ಅಜವಾನ ಒಂದು ಚಮಚ
- ಚಿರೋಟಿ ರವೆ ಮೂರು ಚಮಚ
- ಕಡ್ಡೆಹಿಟ್ಟು ಅರ್ಧ ಕಪ್
- ಅಕ್ಕಿಹಿಟ್ಟು ಎರಡು ಚಮಚ
- ಕೆಂಪುಮೆಣಸಿನಕಾಯಿ ಎರಡು ಚಮಚ
- ಚಾಟ್‌ಮಸಾಲ ಒಂದು ಚಮಚ
- ಗರಂಮಸಾಲ ಒಂದು ಚಮಚ
- ಜಜ್ಜಿದ ಬೆಳ್ಳುಳ್ಳಿ ಎರಡು
- ಇಂಗು ಅರ್ಧ ಚಮಚ, ಉಪ್ಪು ರುಚಿಗೆ

ಬಾಳೆಹೂವಿನ ಪಕೋಡ

ಮಾಡೋದು ಹೇಗೆ?

ನೆನೆಸಿದ ಕಡ್ಡೆ ಬೇಳೆಗೆ ಇಂಗು, ಕೆಂಪು ಮೆಣಸಿನಕಾಯಿ, ಉಪ್ಪು ಸೇರಿಸಿ, ತರತರಿಯಾಗಿ ರುಬ್ಬಿ ಮಿಕ್ಸಿಂಗ್‌ಬಾಲ್‌ಗೆ ಹಾಕಿ. ಹೆಚ್ಚಿದ ಬಾಳೆ ಹೂವನ್ನು ಹತ್ತು ನಿಮಿಷ ನೀರಿನಲ್ಲಿ ನೆನೆಸಿಟ್ಟು ನಂತರ ನೀರು ಬಸಿದು ಮಿಕ್ಸಿಂಗ್‌ಬಾಲ್‌ಗೆ ಸೇರಿಸಿ. ಇದಕ್ಕೆ ಎಲ್ಲಾ ಸಾಮಗ್ರಿಗಳನ್ನು ಒಂದೊಂದಾಗಿ ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ನಂತರ ಸ್ವಲ್ಪ ನೀರು ಸೇರಿಸಿ ಪಕೋಡ ಹಿಟ್ಟಿನ ಹದಕ್ಕೆ ಕಲಸಿ, ಕಾದ ಎಣ್ಣೆಯಲ್ಲಿ ಕರಿಯಿರಿ.

ಎನೇನು ಬೇಕು?

- ಹೆಚ್ಚಿದ ಬಾಳೆಹೂವು ಅರ್ಧ ಕಪ್
- ಹೆಚ್ಚಿದ ಕರಿಬೇವು ಮತ್ತು ಕೊತ್ತಂಬರಿಸೊಪ್ಪು ಆರು ಚಮಚ
- ಅಮ್‌ಚೂರ್ ಪೌಡರ್ ಎರಡು ಚಮಚ
- ಇಂಗು ಅರ್ಧ ಚಮಚ
- ಕಡ್ಡೆಬೇಳೆ ಆರು ಚಮಚ
- ಕಡ್ಡೆಹಿಟ್ಟು ಅರ್ಧ ಕಪ್
- ಚಿರೋಟಿ ರವೆ ನಾಲ್ಕು ಚಮಚ
- ಹಸಿಮೆಣಸಿನಕಾಯಿ ಎರಡು
- ಕೆಂಪು ಮೆಣಸಿನಕಾಯಿ ಒಂದು
- ಕಾರಪುಡಿ ಒಂದು ಚಮಚ
- ಚಾಟ್‌ಮಸಾಲ ಒಂದು ಚಮಚ
- ಹೆಚ್ಚಿದ ಈರುಳ್ಳಿ ಆರು ಚಮಚ
- ಧನಿಯಾ, ಜೀರಿಗೆ ಪುಡಿ ಒಂದು ಚಮಚ
- ಉಪ್ಪು ರುಚಿಗೆ

